



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೧ Part - I	ಬೆಂಗಳೂರು, ಶುಕ್ರವಾರ, ೧೪, ಜನವರಿ, ೨೦೨೨(ಪುಷ್ಯ, ೨೪, ಶಕವರ್ಷ, ೧೯೪೩) BENGALURU, FRIDAY, 14, JANUARY, 2022(PUSHYA, 24, SHAKAVARSHA, 1943)	ನಂ. ೫೧ No. 51
---------------------	---	------------------

## ಕರ್ನಾಟಕ ಸರ್ಕಾರದ ನಡವಳಿಕೆಗಳು

**ವಿಷಯ:-** ಬೆಂಗಳೂರು ನಗರ ಜಿಲ್ಲೆಯಲ್ಲಿ ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಕಲಂ 136(3) ರಡಿ ಅತಿ ಹೆಚ್ಚು ಪ್ರಕರಣಗಳು ಬಾಕಿ ಇರುವುದರಿಂದ ಅವುಗಳ ವಿಲೇವಾರಿಗಾಗಿ ವಿಶೇಷ ಜಿಲ್ಲಾಧಿಕಾರಿ-3 ಹುದ್ದೆಯನ್ನು ಸೃಜಿಸುವ ಬಗ್ಗೆ.

**ಓದಲಾಗಿದೆ:-** 1) ಸರ್ಕಾರದ ಅಧಿಸೂಚನೆ ಸಂಖ್ಯೆ:ಕಂಇ 807 ಎಎಸ್‌ಡಿ 2014  
ದಿನಾಂಕ: 10.10.2014.

\*\*\*\*\*

## ಪ್ರಸ್ತಾವನೆ:-

ಮೇಲೆ ಓದಲಾದ ಕ್ರಮಾಂಕ(1) ರ ಸರ್ಕಾರದ ಆದೇಶ ದಿನಾಂಕ:10.10.2014ರಲ್ಲಿ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯ ವಿಶೇಷ ಜಿಲ್ಲಾಧಿಕಾರಿ-1 ಮತ್ತು ವಿಶೇಷ ಜಿಲ್ಲಾಧಿಕಾರಿ-2 ಹುದ್ದೆಗಳಿಗೆ ಕಾರ್ಯಹಂಚಿಕೆ ಹಾಗೂ ಅಧಿಕಾರ ಪ್ರತ್ಯಾಯೋಜಿಸಿ, ಸದರಿ ಹುದ್ದೆಗೆ ಐ.ಎ.ಎಸ್ ಅಧಿಕಾರಿಗಳನ್ನು ನೇಮಿಸುವಂತೆ ಆದೇಶಿಸಲಾಗಿದೆ.

ತದನಂತರ ದಿನಾಂಕ:31.12.2021ರಂದು ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಬಾಕಿ ಇರುವ ನ್ಯಾಯಿಕ ಅರೆ ನ್ಯಾಯಿಕ ಪ್ರಕರಣಗಳ ಪರಿಶೀಲನೆ ಮಾಡಿದಾಗ ಬೆಂಗಳೂರು ನಗರ ಜಿಲ್ಲೆಯ ಸದರಿ ಪ್ರಾಧಿಕಾರಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ಬಾಕಿ ಇರುವುದರಿಂದ ಅವುಗಳ ವಿಲೇವಾರಿಗಾಗಿ ಸೂಕ್ತ ವ್ಯವಸ್ಥೆ ಮಾಡಲು ತಿಳಿಸಿರುತ್ತಾರೆ. ನಗರ ಜಿಲ್ಲೆಯ ಬೆಲೆ ಬಾಳುವ ಜಮೀನುಗಳ ಭೂ ಕಬಳಿಕೆಯನ್ನು ಪರಿಣಾಮಕಾರಿಯಾಗಿ ತಡೆಯುವುದು/ನಿಯಂತ್ರಿಸುವುದಕ್ಕೆ ಸಂಬಂಧಿಸಿದಂತೆ ಅಪಾರ ಪ್ರಮಾಣದ ಅರೆ ನ್ಯಾಯಿಕ ಪ್ರಕರಣಗಳು ತೀರ್ಮಾನಕ್ಕೆ ಬಾಕಿ ಇರುವುದನ್ನು ಸರ್ಕಾರವು ಗಣನೆಗೆ ತೆಗೆದುಕೊಂಡು ಈ ಪ್ರಕರಣಗಳನ್ನು ಅತಿ ಶೀಘ್ರವಾಗಿ ಇತ್ಯರ್ಥಪಡಿಸಲು ತೀರ್ಮಾನಿಸಲಾಗಿರುತ್ತದೆ.

ಈ ಹಿನ್ನೆಲೆಯಲ್ಲಿ ದಿನಾಂಕ:10.10.2014 ರಂದು ಸೃಜಿಸಲಾದ ಹುದ್ದೆಗಳೊಂದಿಗೆ ವಿಶೇಷ ಜಿಲ್ಲಾಧಿಕಾರಿಗಳ ಇನ್ನೊಂದು ಹುದ್ದೆ ಸೃಜಿಸಲು ಹಾಗೂ ಈ ಹುದ್ದೆಯನ್ನು ಐ.ಎ.ಎಸ್. ವೃಂದದಿಂದ ತುಂಬಲು ಸರ್ಕಾರ ತೀರ್ಮಾನಿಸಿದೆ. ಸದರಿ ಹುದ್ದೆಯನ್ನು ವಿಶೇಷ ಜಿಲ್ಲಾಧಿಕಾರಿ-3 ಎಂದು ಪದನಾಮೀಕರಿಸಿದೆ. ವಿಶೇಷ ಜಿಲ್ಲಾಧಿಕಾರಿ-2 ಹಾಗೂ ವಿಶೇಷ ಜಿಲ್ಲಾಧಿಕಾರಿ-3 ಐ.ಎ.ಎಸ್. ವೃಂದದ ಅಧಿಕಾರಿಗಳು ನ್ಯಾಯಿಕ - ಅರೆನ್ಯಾಯಿಕ ಪ್ರಕರಣಗಳನ್ನು ಆಲಿಸುವುದು. ಸದರಿ ಆಡಳಿತಾತ್ಮಕ ಹಾಗೂ ಇತರೆ ವಿಷಯಗಳನ್ನು ವಿಶೇಷ ಜಿಲ್ಲಾಧಿಕಾರಿ-1 ನಿರ್ವಹಿಸುವುದು.

ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ ಸರ್ಕಾರವು ಪರಿಶೀಲಿಸಿ, ಈ ಕೆಳಕಂಡ ಆದೇಶ.

**ಸರ್ಕಾರದ ಆದೇಶ ಸಂಖ್ಯೆ: ಕಂಇ 18 ಎಎಸ್‌ಡಿ 2022**

**ಬೆಂಗಳೂರು, ದಿನಾಂಕ:14.01.2022.**

ಮೇಲೆ ತಿಳಿಸಿರುವ ಅಂಶಗಳ ಮೇರೆಗೆ ಉಲ್ಲೇಖದಲ್ಲಿರುವ ಸರ್ಕಾರದ ಆದೇಶದ ದಿನಾಂಕ:10.10.2014ನ್ನು ಪರಿಷ್ಕರಿಸಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 9ರಡಿ ಒಂದು ವಿಶೇಷ ಜಿಲ್ಲಾಧಿಕಾರಿ (ಐ.ಎ.ಎಸ್. ವೃಂದದಲ್ಲಿ) ಹುದ್ದೆಯನ್ನು ಸೃಜಿಸಿ, ಅದನ್ನು ವಿಶೇಷ ಜಿಲ್ಲಾಧಿಕಾರಿ-3 ಎಂದು ಪದನಾಮೀಕರಿಸಿ, ಈ ಕೆಳಗಿನಂತೆ ವಿಶೇಷ ಜಿಲ್ಲಾಧಿಕಾರಿಗಳ ಕಾರ್ಯಹಂಚಿಕೆ ಮಾಡಲಾಗಿದೆ.

<b>Deputy Commissioner Bangalore District</b>	<b>Special Deputy Commissioner-1 (IAS Cadre)</b>	<b>Special Deputy Commissioner-2 (IAS Cadre)</b>	<b>Special Deputy Commissioner-3 (IAS Cadre)</b>
<b>1</b>	<b>2</b>	<b>3</b>	<b>4</b>
<b>Bangalore District</b>	<b>Bangalore District</b>	<b>Bangalore South Sub-Division</b>	<b>Bangalore South Sub-Division</b>
(1) District Administration, Magisterial matters Law and Order (2) Revision Petitions u/s 136(3) of the Karnataka Land Revenue Act 1964 (3) All other matters which are not specifically entrusted to the Special Deputy Commissioners 1 & 2	(1) First appeal under section 19(1) of Right to Information Act 2005. (2) Rehabilitation of Displaced persons under various projects. (3) Competent authorities to be notified for various cases by the Govt., under Karnataka Protection of Interest of Depositors in Financial Establishments Act 2004. (4) Implementation of orders of Real Estate Regulation Authority. (5) Implementation of Consumer Court Order. (6) Implementation of Labour Court Order. (7) Karnataka Maintenance and Welfare of Parents & Senior Citizen Act & Rules.	(1) Karnataka Land Revenue Act, 1964 section 136(3), 67(2) (suo-motu proceedings) and section 39, section 192(A) & (B), Section 94(3) (2) Arbitration matters (3) All matters relating to abolition of Inam tenures under Inam Abolition Acts and Rules	(1) Karnataka Land Revenue Act, 1964 section 136(3), 67(2) (suo-motu proceedings) and section 39, section 192(A) & (B), Section 94(3) (2) Arbitration matters (3) All matters relating to abolition of Inam tenures under Inam Abolition Acts and Rules

ವಿಶೇಷ ಜಿಲ್ಲಾಧಿಕಾರಿ-1 ರವರು ಮೇಲೆ ನಿಗದಿಪಡಿಸಿರುವ ಕಾರ್ಯಹಂಚಿಕೆಯಂತೆ ವಿಷಯಗಳನ್ನು/ ಪ್ರಕರಣಗಳನ್ನು ವಿಶೇಷ ಜಿಲ್ಲಾಧಿಕಾರಿ-3 ರವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಸ್ತಾಂತರಿಸತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ  
ಮತ್ತು ಅವರ ಹೆಸರಿನಲ್ಲಿ,

(ಜಯಲಕ್ಷ್ಮೀ)

ಸರ್ಕಾರದ ಉಪ ಕಾರ್ಯದರ್ಶಿ,  
ಕಂದಾಯ ಇಲಾಖೆ. (ನೇವೆಗಳು-3)